



4021

IV Semester 3 Year LL.B. Examination, April/May 2022 (Dec. 2021)
Opt. – I : INSURANCE LAW

Duration : 3 Hours

Max. Marks : 80

- Instructions :**
1. Answer any five questions from group (a) each question carries 10 marks.
 2. Answer any five questions from group (b) each question carries 6 marks.
 3. Answer should be written either in English or Kannada completely.



Q. No. 1. a) Explain the basic principles of insurance contracts. Marks : 10
 ವಿಮಾ ಕರಾರುಗಳ ಮೂಲತತ್ವಗಳನ್ನು ವಿವರಿಸಿ.

Q. No. 1. b) Write a short note on Re-insurance. Marks : 6
 ಪುನರ್-ವಿಮೆ ಕುರಿತು ಲಘು ಟಿಪ್ಪಣಿ ಬರೆಯಿರಿ.

Q. No. 2. a) State the composition, powers and functions of I.R.D.A. (Insurance Regulatory and Development Authority) in India. Marks : 10
 ಭಾರತದಲ್ಲಿ ಐ.ಆರ್.ಡಿ.ಎ.(ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ)ದ ರಚನೆ, ಅಧಿಕಾರ ಮತ್ತು ಕಾರ್ಯಗಳನ್ನು ತಿಳಿಸಿ.

Q. No. 2. b) History and development of insurance in India. Marks : 6
 ಭಾರತದಲ್ಲಿ ವಿಮೆಯ ಇತಿಹಾಸ ಮತ್ತು ಬೆಳವಣಿಗೆ.




Q. No. 3. a) "Contract of insurance is a contract of utmost good-faith". Discuss. Marks : 10
 "ವಿಮೆಯ ಕರಾರು ಪರಮ ಸದ್ಭಾವನೆ ಕರಾರಾಗಿದೆ". ಚರ್ಚಿಸಿ.

Q. No. 3. b) Write short note on assignment of insurance policies. Marks : 6
 ವಿಮಾಪಾಲಿಸಿಗಳ ವರ್ಗಾವಣೆ ಕುರಿತು ಲಘು ಟಿಪ್ಪಣಿ ಬರೆಯಿರಿ.

Q. No. 4. a) What is premium ? How premium is charged ? When right to return of premium can be claimed ? Marks : 10
 ವಿಮಾಕಂತು ಎಂದರೇನು ? ವಿಮಾಕಂತನ್ನು ಹೇಗೆ ವಿಧಿಸುತ್ತಾರೆ ? ಮತ್ತು ವಿಮಾಕಂತನ್ನು ಹಿಂಪಡೆಯುವ ಹಕ್ಕು ಯಾವಾಗ ಉಂಟಾಗುತ್ತದೆ/ ಉದ್ಭವಿಸುತ್ತದೆ ?

Q. No. 4. b) Write a short note on 'Days of Grace' in insurance. Marks : 6
 ವಿಮೆಯಲ್ಲಿ 'ಹೆಚ್ಚಿನ ಅವಧಿ ದಿನಗಳು' ಕುರಿತು ಲಘು ಟಿಪ್ಪಣಿ ಬರೆಯಿರಿ.

P.T.O.



Q. No. 5. a) Discuss the circumstances affecting the risk in life insurance. Marks : 10

ಜೀವ ವಿಮೆಯಲ್ಲಿ ಅಪಾಯದ ಮೇಲೆ ಪರಿಣಾಮ ಬೀರುವ ಸಂದರ್ಭಗಳನ್ನು ಚರ್ಚಿಸಿ.

Q. No. 5. b) 'A' obtained mediclaim policy for him. Within a month of obtaining the policy, he was admitted to hospital. Company issued certificate to 'A' that he is entitled to receive the benefits, but subsequently repudiates his claim on the ground that illness occurred within a month from commencement of the policy. Whether company is estopped from raising objection.

Marks : 6

'A' ಎಂಬಾತನು ವೈದ್ಯಕೀಯ ವಿಮೆ ಪಡೆದು ಒಂದು ತಿಂಗಳೊಳಗೆ ಖಾಯಿಲೆಯಿಂದ ಆಸ್ಪತ್ರೆಗೆ ಸೇರಿದ್ದಾನೆ. ವಿಮಾ ಕಂಪನಿಯು ಅವನಿಗೆ ಪಾಲಿಸಿಯ ಅಡಿಯಲ್ಲಿ ಸೌಲಭ್ಯ ಪಡೆಯಲು ಅನುಮತಿ ನೀಡಿದೆ. ಆದರೆ ನಂತರ ಕಂಪನಿಯು ಪಾಲಿಸಿ ಪಡೆದ ಒಂದು ತಿಂಗಳೊಳಗೆ ಖಾಯಿಲೆಯಿಂದ ಆಸ್ಪತ್ರೆಗೆ ಸೇರಿರುವುದರಿಂದ ಸೌಲಭ್ಯ ಪಡೆಯಲು ವಿಮಾದಾರನಿಗೆ ನಿರಾಕರಿಸಿದೆ. ಕಂಪನಿಯು ಹಾಗೆ ನಿರಾಕರಿಸುವುದನ್ನು ನಿರ್ಬಂಧಿಸಬಹುದೇ ?

Q. No. 6. a) Who can apply for compensation under Motor Vehicles Act, 1988 ? State the procedure.

Marks : 10

ಮೋಟಾರು ವಾಹನ ಅಧಿನಿಯಮ, 1988 ರಲ್ಲಿ ಯಾರು ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು ? ಪ್ರಕ್ರಿಯೆಯನ್ನು ತಿಳಿಸಿ.

Q. No. 6. b) Write a short note on causa proxima.

Marks : 6

ಸಮೀಪ ಕಾರಣ ಕುರಿತು ಲಘು ಟಿಪ್ಪಣಿ ಬರೆಯಿರಿ.

Q. No. 7. a) What are the contents of a fire insurance policy ? State its scope.

Marks : 10

ಅಗ್ನಿ ವಿಮೆಯ ಪಾಲಿಸಿಯ ಒಳಗೊಂಡಿರುವ ಅಂಶಗಳಾವುವು ? ಅದರ ವ್ಯಾಪ್ತಿಯನ್ನು ತಿಳಿಸಿ.

Q. No. 7. b) During the course of fire accident, a mob looted the insured goods. Is insurer liable ?

Marks : 6

ಬೆಂಕಿ ಅನಾಹುತದ ಸಂದರ್ಭದಲ್ಲಿ ಒಂದು ಗುಂಪು ವಿಮೆ ಇಳಿಸಿದ ಸರಕುಗಳನ್ನು ಲೂಟಿ ಮಾಡುತ್ತಾರೆ. ಈ ನಷ್ಟಕ್ಕೆ ವಿಮಾಕರ್ತ ಹೊಣೆಗಾರನಾಗುತ್ತಾನೆಯೇ ?

Q. No. 8. a) What is crop insurance ? Discuss the problems associated with crop insurance in India.

Marks : 10

ಬೆಳೆ ವಿಮೆ ಎಂದರೇನು ? ಭಾರತದಲ್ಲಿ ಬೆಳೆ ವಿಮೆಗೆ ಸಂಬಂಧಪಟ್ಟ ಸಮಸ್ಯೆಗಳು ಯಾವುವು ? ಚರ್ಚಿಸಿ.

Q. No. 8. b) Write a short note on micro insurance.

Marks : 6

ಸೂಕ್ಷ್ಮ ವಿಮೆ ಕುರಿತು ಲಘು ಟಿಪ್ಪಣಿ ಬರೆಯಿರಿ.



- Q. No. 9. a) What are the excluded losses under marine insurance ? Marks : 10
ಕಡಲ ವಿಮೆಯಲ್ಲಿ ಪರಿಗಣಿಸದಿರುವ ನಷ್ಟಗಳಾವುವು ?
- Q. No. 9. b) Crew members of the ship obtained certain goods and shipped it without certificate from the authority under law. The goods were lost due to perils of the sea. State the liability of insurer. Marks : 6
ಹಡಗಿನ ಸಿಬ್ಬಂದಿಯು ಕೆಲವು ವಸ್ತುಗಳನ್ನು ಹಡಗಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಕಾನೂನಿನಡಿಯಲ್ಲಿ ಪ್ರಮಾಣಪತ್ರ ಪಡೆದುಕೊಳ್ಳದೆ ತುಂಬಿದ್ದಾರೆ. ಸಮುದ್ರದ ಗಂಡಾಂತರಗಳಿಂದ ವಸ್ತುಗಳು ನಾಶವಾಗಿವೆ. ವಿಮಾಕರ್ತನ ಹೊಣೆಗಾರಿಕೆಯನ್ನು ತಿಳಿಸಿ.
- Q. No. 10. a) Discuss the kinds of policies under marine insurance. Marks : 10
ಕಡಲ ವಿಮೆಯ ಪಾಲಿಸಿಯ ವಿಧಗಳನ್ನು ಚರ್ಚಿಸಿ.
- Q. No. 10. b) Write short note on deviation. Marks : 6
ಮಾರ್ಗ ಬದಲಾವಣೆ ಕುರಿತು ಲಘು ಟಿಪ್ಪಣಿ ಬರೆಯಿರಿ.